

ಹೆಚ್ಚುವರಿ ಹಿರಿಯ ವ್ಯವಹಾರಿಕ ನ್ಯಾಯಾಧೀಶರ ಮತ್ತು ಪ್ರಥಮ ದರ್ಜೆ  
ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ ಪುತ್ನೂರು ದ.ಕ.

ಸಿ.ಸಿ. ನಂ : 778/2022

ಬಾ.ಸಾ : 1

ಪ್ರಾ.ಸಾ : 1

ಸಾಕ್ಷಿದಾರರ ಹೆಸರು : ಮೆಲ್ವಿನ್ ಅರುಣ್ ಲೋಬೋ

ತಂದೆಯ ಹೆಸರು : ಹೆನ್ರಿ ಲೋಬೋ

ಪ್ರಾಯ : 38 ವರ್ಷ

ಉದ್ಯೋಗ : ಅಂಚೆ ನಿರೀಕ್ಷಕರು ಮಂಗಳೂರು ಉತ್ತರ ವಿಭಾಗ

ವಾಸಸ್ಥಾನ : ಮಂಗಳೂರು

ಪ್ರಮಾಣ ವಚನ ಭೋದಿಸಿದ ದಿನಾಂಕ : 02.03.2023

ಮುಖ್ಯ ವಿಚಾರಣೆ: ಮಾನ್ಯ ಸ.ಸ.ಅ. ರವರಿಂದ:

09.10.2015 ರಿಂದ 23.09.2019 ರತನಕ ಅಂಚೆ ನಿರೀಕ್ಷಕನಾಗಿ ಸುಳ್ಳು ಉಪ ವಿಭಾಗ  
ಅಂಚೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿರುತ್ತೇನೆ.

ನನಗೆ ಆರೋಪಿಯ ಪರಿಚಯ ಇರುತ್ತದೆ. ಅವರು ಕರ್ನಾಟಕ ಶಾಖಾ ಅಂಚೆ  
ಕಚೇರಿಯಲ್ಲಿ ಅಂಚೆ ಪಾಲಕನಾಗಿ 20.04.2007 ರಿಂದ ಕರ್ತವ್ಯ ನಿರ್ವಹಿಸಿರುತ್ತಾರೆ. ಅದೇ  
ರೀತಿ ಸದ್ರಿ ಪ್ರಕರಣವು ಕರ್ನಾಟಕ ಅಂಚೆ ಕಚೇರಿಯಲ್ಲಿ ನಡೆದಿರುತ್ತದೆ. ಸದ್ರಿ ಕಚೇರಿಯು  
ಈಶ್ವರಮಂಗಲದ ಉಪ ಕಚೇರಿಯ ಅಧೀನದಲ್ಲಿ ಬರುತ್ತದೆ.

ದಿನಾಂಕ 17.08.2017 ರಂದು ಸುಕನ್ಯ ಸಮೃದ್ಧಿ ಖಾತೆ ಮತ್ತು ಉಳಿತಾಯ  
ಖಾತೆಯ ಕೆಲವು ಗ್ರಾಹಕರು ಈಶ್ವರಮಂಗಲದ ಉಪ ಅಂಚೆ ಕಚೇರಿಯ ಅಂಚೆ ಪಾಲಕರಲ್ಲಿ  
ತಮ್ಮ ಖಾತೆಗಳ ಪುಸ್ತಕಗಳನ್ನು ತೋರಿಸಿ ಕಂಪ್ಯೂಟರ್ ಲೆಡ್ಜರ್ ಜೊತೆಗೆ ಪರಿಶೀಲಿಸಿದಾಗ

ವ್ಯತ್ಯಾಸಗಳು ಕಂಡುಬಂದಿರುತ್ತದೆ. ಸದ್ರಿ ಪಾಸ್ ಬುಕ್ ಗಳು ಕರ್ನೂರು ಅಂಚೆ ಕಚೇರಿಗೆ ಸೇರಿದ್ದಾಗಿರುತ್ತದೆ. ಈಶ್ವರಮಂಗಲದ ಉಪ ಅಂಚೆ ಪಾಲಕರು ನನಗೆ ಮಾಖಿಕವಾಗಿ ತಿಳಿಸಿದರು. ಕರ್ನೂರು ಅಂಚೆ ಕಚೇರಿಯ ಎಸ್ ಎಸ್ ಎ ಮತ್ತು ಎಸ್ ಬಿ ಖಾತೆಗಳು ಕಂಪ್ಯೂಟರ್ ಲೆಡ್ಜರ್ ನಲ್ಲಿ ವ್ಯತ್ಯಾಸವಿರುತ್ತದೆ ಕೂಡಲೇ ಪರಿಶೀಲಿಸಬೇಕು ಎಂದು ತಿಳಿಸಿರುತ್ತಾರೆ. ಕೂಡಲೇ ಶ್ರೀ ಗಿರೀಶ್ ಕೆ ಕರ್ನೂರು ಶಾಖಾ ಅಂಚೆ ಪಾಲಕರನ್ನು ನಾನು ತನಿಖೆ ಮಾಡಿದಾಗ, ಅವರು ಖಾತೆಗಳಲ್ಲಿ ಹಣದ ದುರುಪಯೋಗವನ್ನು ಮಾಡಿ ಸ್ವಂತ ಖರ್ಚಿಗೆ ಉಪಯೋಗಿಸಿಕೊಂಡಿರುತ್ತೇನೆ ಎಂದು ಹೇಳಿರುತ್ತಾರೆ. ಮತ್ತು ಅಂಚೆ ಮೇಲ್ವಿಚಾರಕರಾದ ಶ್ರೀ ಬಾಬು ಎಸ್ ರವರ ಮುಖಾಂತರ ಉಳಿತಾಯ ಖಾತೆ ಸುಕನ್ಯ ಸಮ್ಮದ್ಧಿ ಖಾತೆ ಗ್ರಾಮೀಣ ಅಂಚೆ ವಿಮಾ ಖಾತೆಗಳನ್ನು ಪರಿಶೀಲಿಸಿದಾಗ ಆರೋಪಿಯು ಅವ್ಯವಹಾರ ಮಾಡಿರುವುದು ಕಂಡುಬಂದಿರುತ್ತದೆ.

ಕುಮಾರಿ ಯಕ್ಷಿತಾ ಡಾಟರ್ ಆಫ್ ಶಾಲಿನಿರವರ ಸುಕನ್ಯ ಸಮ್ಮದ್ಧಿ ಕಾತೆ ದಿ 08.07.17 ರಂದು ಪಾವತಿಸಿರುವ ರೂಪಾಯಿ 2000 ಹಣವನ್ನು ಪುಸ್ತಕದಲ್ಲಿ ನಮೂದಿಸಿ ಹಣವನ್ನು ಅಂಚೆ ಇಲಾಖೆಯ ಬಿ 1 ಡೈಲಿ ಅಕೌಂಟ್ ಮತ್ತು ಬಿ 1 ಎಸ್ ಎಸ್ ಎ ಜರ್ನಲ್ ಮತ್ತು ಬಿ 1 ಅಕೌಂಟಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳದೇ ಸ್ವಂತ ಖರ್ಚಿಗೆ ಉಪಯೋಗಿಸಿಕೊಂಡು ಇಲಾಖೆಗೆ ವಂಚಿಸಿರುತ್ತಾರೆ. ಮತ್ತೆ ಶ್ರೀಮತಿ ಶಾಲಿನಿ ರೈರವರು ಶ್ರೀ ಬಾಬು ಎಸ್ ರವರ ಮುಂದೆ ಹೇಳಿಕೆ ನೀಡಿರುತ್ತಾರೆ. ಇವರ ಹೇಳಿಕೆಯನ್ನು ಆರೋಪಿಗೆ ತೋರಿಸಿ ಆರೋಪಿಯ ಹೇಳಿಕೆಯನ್ನು ನಾನು ಪಡೆದುಕೊಂಡಿರುತ್ತೇನೆ. ಇವರು ತಮ್ಮ ಸ್ವಂತ ಹೆಸರಿನಲ್ಲಿ ಹಣವನ್ನು ದುರುಪಯೋಗ ಪಡಿಸಿದ ಬಗ್ಗೆ ಒಪ್ಪಿಕೊಂಡಿರುತ್ತಾರೆ. ಖಾತೆ ಪುಸ್ತಕ ಲೆಡ್ಜರ್ ಗಳನ್ನು ನಾನು ವಶಪಡಿಸಿಕೊಂಡು ಮುಂದಿನ ತನಿಖೆಗಾಗಿ ಹಿರಿಯ ಅಂಚೆ ಅಧಿಕಾರಿಗಳಿಗೆ ಕೊಟ್ಟಿರುತ್ತೇನೆ.

ಅದೇ ರೀತಿ ಫಾತಿಮತ್ ಹೆಸನ್ನೀಸಾ ಡಾಟರ್ ಆಫ್ ಹೆಸನ್ನಾರ್ ಇವರ ಸುಕನ್ಯ ಸಮೃದ್ಧಿ ಖಾತೆ ದಿ 10.09.2016 ಪಾವತಿಸಿರುವ ರೂಪಾಯಿ 4000, ದಿನಾಂಕ 07.02.2017 ರಂದು 2000/-, 21.03.2017 ರಂದು 3000/-, 26.07.2017 ರಂದು ರೂ.2000/- ಒಟ್ಟು 11000/- ಹೆಸನ್ನಾರ್ ರವರಿಂದ ಹಣವನ್ನು ಪಡೆದು ರಸೀದಿಯಲ್ಲಿ ಸ್ವೀಕರಿಸಿ ಪಾಸ್ ಪುಸ್ತಕದಲ್ಲಿ ನಮೂದಿಸಿ ಅಂಚೆ ಕಚೇರಿಯ ಲೆಕ್ಕಕ್ಕೆ ತೆಗೆದುಕೊಳ್ಳದೇ ಎಸ್ ಎಸ್ ಎ ಜರ್ನಲ್ , ಬಿ ಒ ಡೈಲಿ ಅಕೌಂಟ್ ಲೆಕ್ಕಕ್ಕೆ ತೆಗೆದುಕೊಳ್ಳದೇ ಸ್ವಂತ ಖರ್ಚಿಗೆ ಉಪಯೋಗಿಸಿಕೊಂಡು ಇಲಾಖೆಗೆ ವಂಚಿಸಿರುತ್ತಾರೆ.

ಚಾಸಾ-4 ರವರ ಉಳಿತಾಯ ಖಾತೆಗೆ ಸೇರಿದ ಜೂನ್ 2015 ರಿಂದ ಜುಲೈ 2017 ರ ವರೆಗೆ ರೇವಣಿಯನ್ನು ಪಡೆದು ಪಾಸ್ ಪುಸ್ತಕದಲ್ಲಿ ನಮೂದಿಸಿ ಅಂಚೆ ಕಚೇರಿಯ ಲೆಕ್ಕಕ್ಕೆ ತೆಗೆದುಕೊಳ್ಳದೇ ಬಿ ಒ ಎಸಿ ಬಿ ಜರ್ನಲ್ , ಬಿ ಒ ಡೈಲಿ ಅಕೌಂಟ್ , ಬಿ ಒ ಅಕೌಂಟ್ ಲೆಕ್ಕಕ್ಕೆ ತೆಗೆದುಕೊಳ್ಳದೇ ಒಟ್ಟಾಗಿ 37000/- ಹಣವನ್ನು ಸ್ವಂತ ಖರ್ಚಿಗೆ ಉಪಯೋಗಿಸಿಕೊಂಡು ಇಲಾಖೆಗೆ ವಂಚಿಸಿರುತ್ತಾರೆ.

ಈ ಬಗ್ಗೆ ನಾನು ಚಾಸಾ-4 ರವರನ್ನು ವಿಚಾರಿಸಿರುತ್ತೇನೆ. ಇವರು ತಮ್ಮ ಹೇಳಿಕೆಯಲ್ಲಿ ನನ್ನ ಮುಂದೆ ರೇವಣಿಯನ್ನು ಕಟ್ಟಿರುವುದು ಮತ್ತು ಕೆಲವು ಪಾವತಿಗಳನ್ನು ಪಡೆದುಕೊಂಡಿರುವುದನ್ನು ಒಪ್ಪಿಕೊಂಡಿರುತ್ತಾರೆ. ಈ ಹೇಳಿಕೆಯ ಆಧಾರದ ಮೇಲೆ ಆರೋಪಿ ಗಿರೀಶ್ ಕೆ ಇವರನ್ನು ವಿಚಾರಣೆ ಮಾಡಿದಾಗ ಹಣದ ದುರುಪಯೋಗ ಮಾಡಿಕೊಂಡಿರುವುದನ್ನು ಒಪ್ಪಿಕೊಂಡಿರುತ್ತಾರೆ. ಮತ್ತೆ ಶ್ರೀ ಗಿರೀಶ್ ಕೆ ಅವರು 22.08.2017 ರಂದು ಕರ್ತವ್ಯದಿಂದ ಅಮಾನತ್ತಿನಲ್ಲಿದ್ದುಕೊಂಡು ಭಾರತೀಯ ಗ್ರಾಮೀಣ ಅಂಚೆ ಸೇವಕರ ನಿಯಮಗಳು ಅಡಿಯಲ್ಲಿ ಇಲಾಖಾ ವಿಚಾರಣೆ ಮಾಡಿ 16.07.2018 ರಂದು ಅವರನ್ನು ಕರ್ತವ್ಯದಿಂದ ಹಿರಿಯ ಅಂಚೆ ಅಧೀಕ್ಷಕರು ಪುತ್ತೂರು ವಿಭಾಗದವರು ವಜಾ ಗೊಳಿಸಿರುತ್ತಾರೆ. ಭಾರತೀಯ ಗ್ರಾಮೀಣ ಅಂಚೆ ಸೇವಕರ ನಿಯಮಗಳು ಪ್ರಕಾರ ವಿಚಾರಣೆ ಮಾಡಿದಾಗ ಆರೋಪಿಯು ಹಣ ದುರುಪಯೋಗ ಮಾಡಿಕೊಂಡಿರುವುದು

ಸಾಬೀತಾಗಿರುತ್ತದೆ. ಇಲಾಖಾ ನಿಯಮದಂತೆ ಆರೋಪಿ ಗಿರೀಶ್ ಕೆ ರವರಿಗೆ ಕಂತು ಕಂತಿನಲ್ಲಿ ಹಣವನ್ನು ವಾಪಾಸು ಕಟ್ಟುವಂತೆ ನಿರ್ದೇಶಿಸಲಾಗಿರುತ್ತದೆ. ಇದೇ ರೀತಿ ಗಿರೀಶ್ ಕೆ ಅವರು ಈಶ್ವರ ಮಂಗಲ ಅಂಚೆ ಉಪ ಕಚೇರಿಗೆ ಅಂಚೆ ಪಾಲಕರ ಮುಖಾಂತರ ದುರುಪಯೋಗವಾದ ಹಣವನ್ನು ವಿವಿಧ ಕಂತುಗಳಲ್ಲಿ ಕಟ್ಟಿರುತ್ತಾರೆ. ಖಾತೆದಾರರಿಗೆ ಹಿರಿಯ ಅಂಚೆ ಅಧೀಕ್ಷಕರು ಪುತ್ತೂರು ವಿಭಾಗ ಮತ್ತು ಪೋಸ್ಟ್ ಮಾಸ್ಟರ್ ಜನರಲ್ ದಕ್ಷಿಣ ವಲಯ ಖಾತೆದಾರರ ಖಾತೆಗಳಿಗೆ ಹಣವನ್ನು ಮರುಪಾವತಿ ಮಾಡಲಾಗಿರುತ್ತದೆ. ಆರೋಪಿಯು ಒಬ್ಬ ಅಂಚೆ ಪಾಲಕನಾಗಿ ಜವಾಬ್ದಾರಿಯುತ ಕೆಲಸ ನಿರ್ವಹಿಸದೇ ಇಲಾಖೆಗೆ ಹಾಗೂ ಗ್ರಾಹಕರಿಗೆ ವಂಚನೆ ಮಾಡಿರುತ್ತಾರೆ. ಈ ಬಗ್ಗೆ ನಾನು ಹಿರಿಯ ಅಂಚೆ ಅಧೀಕ್ಷಕರಿಗೆ ತನಿಖಾ ವರದಿ ನೀಡಿರುತ್ತೇನೆ. ಅವರ ಆದೇಶದಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಿನಾಂಕ 29.08.2019 ರಂದು ದೂರು ದಾಖಲಿಸಿರುತ್ತೇನೆ. ಸದ್ರಿ ಭಾರತೀಯ ಗ್ರಾಮೀಣ ಅಂಚೆ ಸೇವಕರ ನಿಯಮಗಳ ಅಡಿಯಲ್ಲಿ ಇಲಾಖಾ ತನಿಖೆ ನಡೆದು ಕರ್ನೂರು ಶಾಖಾ ಅಂಚೆ ಕಚೇರಿಯ ಎಲ್ಲಾ ಪಾಸ್ ಬುಕ್ ಗಳ ತನಿಖೆ ಮತ್ತು ಆಡಳಿತಾತ್ಮಕ ಕಾರಣದಿಂದ ದೂರನ್ನು ನೀಡಲು ವಿಳಂಬವಾಗಿರುತ್ತದೆ. ದೂರು ನೀಡುವಾಗ ಪಾರ್ಟ್ ಎ-25 ದಾಖಲೆಗಳು ಮತ್ತು ಪಾರ್ಟ್ ಬಿ -13 ದಾಖಲೆಗಳು ಖಾತೆದಾರರಿಗೆ ಸಂಬಂಧಿಸಿದ್ದಾಗಿರುತ್ತದೆ.

ದೂರನ್ನು ಸಾಕ್ಷಿ ನೋಡಿ ಗುರುತಿಸಿದ್ದು ನಿಪಿ-1 ಎಂದು ಸಾಕ್ಷಿ ಸಹಿ ನಿಪಿ-1 ಎ ಎಂದು ಗುರುತಿಸಲಾಯಿತು.

ಈ ಹಂತದಲ್ಲಿ ಸರಕಾರಿ ಅಭಿಯೋಜಕರು ಮುಂದುವರಿದ ಮುಖ್ಯ ವಿಚಾರಣೆಗೆ ಸಮಯಾವಕಾಶ ಕೋರಿರುತ್ತಾರೆ.

ನನ್ನ ಉತ್ತರೇಖನದ ರೀತ್ಯ ಬಹಿರಂಗ ನ್ಯಾಯಾಲಯದಲ್ಲಿ ಬೆರಳಚ್ಚು ಮಾಡಲಾಯಿತು.

ಓ.ಹೇ.ಕೇ.ಸರಿ.ಇದೆ.

ಹೆಚ್ಚುವರಿ ಹಿರಿಯ ವ್ಯವಹಾರಿಕ ನ್ಯಾಯಾಧೀಶರು,  
ಮತ್ತು ಜೆಎಂಎಫ್‌ಸಿ, ಪುತ್ತೂರು,ದ.ಕ.

